

March 08, 2023

To
The General Manager
Listing Department
BSE Limited
Department of Corporate Services
PJ towers, Dalal Street, Mumbai -400 001
BSE Symbol: 505978

Dear Sirs/Madam

Subject: Publication of Notice w.r.t. Transfer of Equity Shares to IEPF.

With reference to the caption subject, we hereby informed that, the Notice w.r.t. transfer of Equity shares for the FY-2014-15 to IEPF has been published in Financial Express — an English daily and Samyuktha Karnataka - a Kannada daily on July 8, 2022.

We enclose herewith the copies of newspaper cuttings for your reference and records.

Thanking you,

Yours Sincerely,

For Triton Valves Limited,

Swathishree K R

**Company Secretary & Compliance Officer** 

BANGALORE

Encl: a/a





### INDUSIND BANK LIMITED FRR Dept, 11th Floor, Tower 1, One Indiabulls Centre, 841, Senapati Bapat Marg, Elphinstone Road, Mumbai 400013

## PUBLIC NOTICE

Assets under Hypothecation of IndusInd Bank Limited This is to inform the public in general that Chirag Operating Lease Co. Private Ltd. "Borrower") has availed financial facilities aggregating to Rs. 223.13 crores from IndusInd Bank Limited against security of following movable properties, detailed as under:

Tangible movable fixed assets including leasehold improvements, plant & machinery spares, tools and accessories, furniture and fixtures, electric fittings installations, computer and IT equipment, together with manuals supplied with equipment, etc. for

Sr No.	Site Name	State
1	BB-Bangalore-PromenadeBanashankari	Karnataka
2	BB-Cineplex Mall, Bejai Mangalore	
3	BB-Ring Road, Hebbal, Bangalore	
4	BB-Gokul Road, Hubli	
5	BB-Tilak Wadi, Belgaum	
6	BB-Mysore-Jhansi Laxmi Bai Road-Chamarajapuram	
7	BB-Bangalore-Hosujas Mall-5th cross-Malleshwaram	
8	BB-Lido Mall-Swami Vivekanand Road-North Taluka- Hubli Civil Ar-Banglore	
9	BB - Phoenix Market City Mall, Mahadevapura Whitfield Road - Bangalore - 560048 - Karnataka	
10	BB-Gulbarga-Tirandaz Talkies	
11	BB-Davangere-NSK Complex	
12	BB-Bidar	
12	DB Chimoso	

hereinafter referred to as "Hypothecated Assets") thereby creating first and exclusive Hypothecation charge in favour of IndusInd Bank Limited on the Hypothecated Assets. Since IndusInd Bank Limited is holding first and exclusive charge on the Hypothecated Assets and therefore the public in general is hereby cautioned not to deal with the Hypothecated Assets in any manner as any dealing with the Hypothecated Assets will be subject to prior charge of IndusInd Bank Limited which please note.

Date: 08 July 2022

Ph no: + 91 9844 116603

Authorised Signatory IndusInd Bank Limited

BEFORE THE NATIONAL COMPANY LAW TRIBUNAL BENGALURU BENCH AT BENGALURU

IN THE MATTER OF SECTIONS 230 TO 232 OF THE COMPANIES ACT, 2013

IN THE MATTER OF SOMU CHEMICALS AND PHARMACEUTICALS PRIVATE LIMITED AND SOMU ORGANO CHEM PRIVATE LIMITED

AND IN THE MATTER OF SCHEME OF AMALGA MATION OF SOMU CHEMICALS AND PHARMACEUTICALS PRIVATE LIMITED WITH SOMU ORGANO CHEM. PRIVATE LIMITED AND THEIR RESPECTIVE SHAREHOLDERS COMPANY PETITION C.P. (CAA) NO. 25/BB/2022

COMPANY APPLICATION CA(CAA) NO.64/BB/2021

Somu Chemicals and Pharmaceuticals Private Limited (CIN: LI24299KA2009PT0051874) (PAN: AAPCS2920P) A company incorporated under the Companies Act, 1956, having its Registered Office at

"Somu Centre", # 20, MRIEHBC Society, 29" Main, II Stage, 1"Phase, BTM Layout, Bangalore-560076, Karnataka, India. Represented by its Director - Mr. Channaia hohetty Somashe kar

E-mail ID: parmeshwaran@somugroup.com ... PETITIONER COMPANY NO. 1/ TRANSFEROR COMPANY Somu Organo Chem Private Limited (CIN: U24119KA 1995PTC018289) (PAN: AADCS8147G)

A company incorporated under the Companies Act, 1956, having its Registered Office at No 20 MRIEHBC Society 29" Main I Phase II Stage BTM Layout

Bangalore-560076, Karnataka, India. Represented by its Director - Mr. Somashekar Praveen

Phino: + 91 9845231310, E-mail ID: ssrinivasan@somugroup.com ... PETITIONER COMPANY 2/ TRANSFEREE COMPANY

A Petition under Sections 230 and 232 of the Companies Act, 2013 for sanctioning of the Scheme of Amalgamation of Somu Chemicals and Pharmaceuticals Private Limited (Petitioner 1/Transferor Company) with Somu Organo Chem Private Limited (Petitioner 2/ Transferee Company) was presented by the petitioners on 27" June 2022 and the said petition is fixed for hearing before the Hor/ble National Company Law Tribuna (NCLT), Bengaluru Bench on 11" August 2022.

NOTICE OF HEARING OF PETITION

Any person who is desirous of supporting or opposing the said petition should send to the Petitioners' Practicing Company Secretary at the address mentioned below, not of of his or its intention signed by him/it or his/its advocate, with his or its name and address, so as to reach the Petitioners' Practicing Company Secretary not later than two (2) days before the date fixed for hearing of the petition. Where he or it seeks to oppose the petition, the grounds of opposition or a copy of the affidavit, shall be furnished with such notice. Acopy of the petition will be furnished by the undersigned to any person requiring the same, on payment of the prescribed charges for the same.

PRAMOD S M

# cit to : Johri

hased manner."

The Centre has come under reater pressure to provide ome relief to the state governnents that are staring at a revnue shock, with many BJPuled states also joining the horus for extension of the GST ompensation mechanism. A ive-year, constitutionally guarnteed compensation ended on ane 30. Under the mechanism, he Centre provided for the reease of compensation against 4% year-on-year growth over evenues in 2015-16 from axes subsumed in GST.

All-India average revenue hortfall from the protected evel declined to about 27% in Y22 from about 38% in FY21 nd it may come down to 15% 1 FY 23, the official said. After he GST was implemented rom July 1, 2017, it gave a ompounded annual growth ate about 10-11% till FY22, thich is lower than the 14% hat was promised.

"If the current (revenue rowth) trend continues, then I hink in about two to three ears time we would have chieved the CAGR of 14%," ohri said. The gross GST collecions grew by 30.5% on-year in Y22 and has grown by 37% on earin Q1FY23.

# ur exports

 about likely restrictions on wheat flour exports. According to a notification dated July 6 by the Directorate General of Foreign Trade(DGFT), the decision will take effect from July 12. — FE BUREAU

IAL LIMITED NCIAL HOLDINGS LIMITED') 92PLC014687) ers, Tower A, Ground Floor, 0032. Phone No.: 040-44386648 Triton Valves Limited

CIN: L25119KA1975PLC002867 Regd. Office: Sunrise Chambers, 22, Ulsoor Road,

Bengaluru-560 042 Ph: +91 80 25588965/66 Fax: +91 80 25586483

Email: investors@tritonvalves.com Web: www.tritonvalves.com NOTICE

(For the attention of the Equity Shareholders of the Company) Transfer of Equity Shares of the Company to Investors Education and Protection Fund (IEPF) Suspense Account.

This Notice is published pursuant to the provisions of Section 124(6) of the Companies Act, 2013 read with Investor Education and Protection Fund Authority (Accounting, Audit, Transfer and Refund) Rules, 2016 ("the Rules") as amended from time to time by the Ministry of Corporate Affairs, the Company is mandated to transfer all equity shares along with unclaimed dividend for the year 2014-15 in the name of Investor Education and Protection Fund (IEPF) which remained unclaimed for a period of seven consecutive years or more.

In accordance with the various requirements as set out in the Rules, the Company has communicated individually to the concerned shareholders whose shares are liable to be transferred to the IEPF Suspense Account under the said Rules for taking appropriate actions.

The Company has uploaded the details of such Shareholders and Shares due for transfer to the IEPF Suspense Account on its website at www.tritonvalves.com. The Shareholders are requested to refer to the website of the Company to verify the details of un-encashed Dividends and the Shares liable to be transferred to the IEPF Suspense Account.

Shareholders may note that both the unclaimed dividend and corresponding shares transferred to the IEPF Authority/ Suspense Account including all benefits accruing on such shares, if any, can be claimed back from the IEPF Authority after following the procedure prescribed in the Rules.

Concerned shareholders holding shares in physical forms and whose shares are liable to be transferred to the IEPF Suspense Account, may note that the Company would be issuing duplicate share certificate in lieu of the original held by them for the purpose of transfer of shares to the IEPF Suspense Account as per the Rules and upon such issue, the original share certificate which are registered in their name shall stand automatically cancelled and be deemed non-negotiable. The shareholders may further note that the details uploaded by the Company on its website should be regarded and shall be deemed adequate notice in respect of issue of duplicate share certificate by the Company for the purpose of transfer of shares to the IEPF Suspense Account pursuant to the Rules.

In case the Company does not receive any communication from the shareholders by 07th September 2022 the Company shall with a view to adhering with the requirements of the rules, transfer the shares to IEPF suspense account by the due date as per the procedure set out in the rules. No claim shall lie against the Company in respect of unclaimed dividend amount and shares transferred to IEPF pursuant to the said rules.

For any queries on the matter above, the shareholders are requested to contact the Company's Registrar and Share Transfer Agent, M/s. Canbank Computer Services Limited at 218, J.P. Royale, 1st Floor, 2nd Main, Sampige Road Malleswaram, Bengaluru - 560 003; Tel: +91 80 23469661/62; email ld: naidu@ccsl.co.in.

For Triton Valves Limited Swathishree K R Place : Bengaluru Date : 07th July 2022 Company Secretary



Abhishek A 10th Place



Prakruthi N. 16th Place

m Independent sity College d, Bengaluru.



kshita K



Kavya R.J. 8th Place



ಮಾಡಲಾಗುವುದು.

ಸ್ಥಳ : ಬೆಂಗಳೂರು ದಿನಾಂಕ :06.07.2022

Keerthana C.I. 18th Place

## y College





Poornima A.



19th Place

ge, Mysuru.

No.1, Club House Road, Anna Salai, Chennai-600 002. By It's Manager By Sri O Mahesh, Adv.

Respondents : JAYACHANDRA @ B.H JAYACHANDRA, Aged About 27 Years, S/ó Hanumantharayappa, R/o Byadrahalli Village, Hunjinalu Post, Kallambella Hobli, Sira Taluk, Tumkur District-572 101 And Another

IUMRUT VISITICE-5/2 LTD AND AND ADDRESS AND ADDRESS AND THE - JUDGEMENT AWARD/OTHER PASSED IN ECA.NO. 07/2014 on the file of the SENIOR CIVIL JUDGE AND ADD. MACT AT SIRA, IA NO.1/2017 FOR CO OF 128 DAYS IN FILING.

To. Respondent No: 2

2. DASEGOWDA, Age 43 years, S/o Venkatappa, R/o No.25, 18th Main, Kurubarahali Village, Bangalore-560 086.

Kurubarahali Village, Bangalore-560 086. Whereas the aforementioned Appeal preferred has been registered by this Court.

NOTICE IS HEREBY given to you to appear in this Court in person or through an Advocate duly instructed or through some one authorised by law to act for you in this case on 22/07/2022, in case you intend to contest the appeal. If you fail so to appear, the appeal will be dealt with, heard and decided in your absence.

Given under my hand and the seal of this court on the 27th Day of June 2022.

By order of the Court, Assistant Registrar

By order of the Court, Assistant Registrar

ಕೆನರಾ ಬ್ಯಾಂಕ್ 📣 Canara Bank

ದೊಡ್ಡಕನಹಳ್ಳಿ ಶಾಖೆ, ನಂ.9, ಕಮರ್ಷಿಯಲ್ ಕಾಂಪ್ಲೆಕ್ಸ್, ರೈನ್ಬ್ರ್ ಡೈವ್ ಲೇಔಟ್, ದೊಡ್ಡಕವದಲ್ಲಿ, ಕಾರ್ಮಲರಾಂ ಸರ್ಜಾಪುರ ಮುಖ್ಯ ರಸ್ತೆ, ಬೆಂಗಳೂರು – 560 035,ಫೋನ್ 080 –28441677,

ಮೊಬೈಲ್: 7619364494 e-mail : cb2757@canarabank.com

ನುಾರಾಟ ಸೂಚನೆ

ಸಕ್ಕುರಿಟ್ರಿಜೀಸನ್ ಅಂಡ್ ರಿಕೆನ್ಸಕ್ಷನ್ ಆಫ್ ಸೈನಾನ್ತಿಯಲ್ ಅಸೆಟ್ಡ್ ಅಂಡ್ ಎನ್ಫ್ ಪೋರ್ಸ್ ಮೆಂಟ್ ಆಫ್ ಸೆಕ್ಟುರಿಟಿ

ಇಂಟರೆಸ್ ಆಕ್ನ್ 2002 ಮತ್ತು ನಿಯಮ 8(6) ಮತ್ತು 9ರ ನಿಬಂಧನೆಗಳನ್ನು ಓದಿಕೊಂಡಂತೆ ಸೆಕ್ಟುರಿಟಿ ಇಂಟರೆಸ್ಟ್

ನಿರ್ದಿಷ್ಟವಾಗಿ ಸಾಲಗಾರರಿಗೆ/ ಜಾಮೀನುದಾರರಿಗೆ ಹಾಗೂ ಸಾಮಾನ್ಯವಾಗಿ ಸಮಸ್ತ ಸಾರ್ವಜನಿಕರಿಗೆ ಈ

ಮೂಲಕ ಸೂಚಿಸುವುದೇನೆಂದರೆ ಸೆಕ್ಕೂರ್ಡ್ಡ್ ಕ್ರಡಿಟರ್ ರವರಿಗೆ ಆಡಮಾನ /ಚಾರ್ಜ್ ಮಾಡಿರುವ ಈ ಕೆಳಗೆ ವಿವರಿಸಿರುವ ಸ್ಥಿರಾಸ್ತಿಯನ್ನು, ಕೆನರಾ ಬ್ಯಾಂಕ್, ಮೊಡ್ಡಕನಹಳ್ಳಿ (ಆರ್.ಚಿಡಿ ಲೇಔಟ್) ಶಾಖೆ ಇದರ

ಆಧಿಕೃತ ಅಧಿಕಾರಿಯವರು ರಚನಾತ್ತಕವಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದು ಅವುಗಳನ್ನು 'ಎಲ್ಲಿ ಹೇಗಿದೆಯೊ ಹಾಗೆ' 'ಎಲ್ಲಿ ಏನಿದೆಯೋ ಹಾಗೆ' ಮತ್ತು 'ಮತ್ಯಾವುದಾದರೂ ಅಲ್ಲಿ ಇದ್ದಲ್ಲಿ' ಅಧಾರದ ಮೇಲೆ ಸೆಕ್ಯೂರ್ಡ್ಸ್

ಕ್ರೆಡಿಟರ್ ಆದ ಕೆನರಾ ಬ್ಯಾಂಕ್, ದೊಡ್ಡಕನಹಳ್ಳಿ (ಆರ್ಐಡಿ ಲೇಔಟ್) ಶಾಖೆ ಇವರಿಗೆ ಸಾಲಗಾರರಾದ 1. ಶ್ರೀ ಬಾಲಕೃಷ್ಣ S/o ಶ್ರೀಎ.ಎಲ್. ಧಿಂಗ್ರ, 3. ಶ್ರೀಮತಿ ಯೋಗಿಕಾ ಬಿ.ಕೆ. W/o ಶ್ರೀ ಬಾಲಕೃಷ್ಣ

ಇವರಿಂದ ಬರಬೇಕಾದ ಒಟ್ಟುಬಾಕಿ ಮೊತ್ತ ರೂ.28,52,490.05 ಮತ್ತು ಬಡ್ಡಿ ಇತರ ಖರ್ಬು ವೆಚ್ಚಗಳ

ವಸೂಲಿಗಾಗಿ ದಿನಾಂಕ 25.07.2022ರಂದು ಬೆಳಿಗ್ಗೆ 10.30 ಗಂಟೆಯಿಂದ 11.30 ಗಂಟೆವರೆಗೆ ಮಾರಾಟ

ಖುಡಲು ಬಿಲೆ: ರೂ. 46,78,000/- (ರೂಪಾಯಿ ನಲವತ್ತಾರು ಲಕ್ಷಿ ಎಸ್ವತೆಂಟು ಸಾಸಿರಮಾತ್ರ) ಮತ್ತು ಮುಂಗಡ ಕೇವಣಿ ರೂ.4,67,800/- (ರೂಪಾಯಿ ನಾಲ್ಕು ಲಕ್ಷ ಅರವತ್ತೇಳು ಸಾಸಿರದ ಎಂಟು ನೂರ ಮಾತ್ರ) ಮುಂಗಡ

ಆಸ್ತಿಯ ಸಂಪೂರ್ಣ ಸಿನರ: ಜುನ್ನಸಂದ್ರ ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು, ಪರಿವರ್ತಿತ ಸರ್ವೇ ನಂ.

38/1ರಲ್ಲಿರುವ ವಾಸಯೋಗ್ಯ ಭೂಮಿ ಮತ್ತು ಕಟ್ಟಡವನ್ನು ಹೊಂದಿರುವ ನಿವೇಶನ ನಂ. 25, ಖಾತಾ ನಂ. 96, ಆರ್ನೆಮೆಂಟ್ ರಿಜಿಸ್ಟರ್ ನಂ. 96, (ಹಾಲಿ ಬಿಬಿಎಂಪಿ ಖಾತಾ ನಂ. 121/96/25). ಇಲ್ಲಿ ಪೂರ್ವದಿಂದ

ಪಶ್ಚಿಮಕ್ಕೆ 30 ಅಡಿ ಉತ್ತರದಿಂದ ದಕ್ಷಿಣಕ್ಕೆ 20 ಅಡಿ ಒಟ್ಟು 600 ಚದರ ಅಡಿ ಅಳತೆಯ ಆಸ್ತಿಯ ಚಕ್ಕುಬಂದಿ

ಪೂರ್ವಕ್ಕೆ: ಖಾಸಗಿ ಆಸ್ತಿ, ಪಶ್ಚಿಮಕ್ಕೆ: 30 ಅಡಿ ರಸ್ತೆ, ಉತ್ತರಕ್ಕೆ: ನಿವೇಶನ ನಂ. 24, ದಕ್ಷಿಣಕ್ಕೆ: ನಿವೇಶನ ನಂ. 26.

ಇಎಂಡಿ ಮೊತ್ತವನ್ನು ಅಧಿಕೃತ ಅಧಿಕಾರಿ, ಕೆನರಾ ಬ್ಯಾಂಕ್, ದೊಡ್ಡಕನಹಳ್ಳಿ (ಆರ್ಬಿಡಿ ಲೇಔಟ್),

**ಬೆಂಗಳೂರು ಇವರ ಹೆಸರಿಗೆ ಡಿಡಿ ಯು ಮೂಲಕ** ಪಾವತಿಸುವುದು ಅಥವಾ ಅಕೌಂಟ್ ಸಂ. 209272434, ಕೆನರಾ ಬ್ಯಾಂಕ್, ದೊಡ್ಡಕನಹಳ್ಳಿ (ಆರ್ಬಿಡಿ ಲೇಔಟ್), ಬೆಂಗಳೂರು ಇವರಿಗೆ

(ಆರ್ಟಿಜಿಎಸ್/ಎನ್ಇಎಫ್ಟ್ /ನಿಧಿ ವರ್ಗಾವಣೆ ಮೂಲಕ), ಆರ್ಟಿಜಿಎಸ್/ಎನ್ಇಎಫ್ಟ್ ಕೋಡ್ CNRB0002757 ಮುಖಾಂತರ ದಿನಾಂಕ 22.07.2022ರ ಸಂಚೆ 4.00

ಮೇಲ್ಪಂಡ ಹರಾಜೆಗೆ ಸಂಬಂಧಿಸಿದ ನಿಯಮ ಮತ್ತು ನಿಬಂಧನೆಗಳ ವಿವರಗಳಿಗೇವಾ ಪೂರೈಕೆದಾರರಾದ

ಬ್ಯಾಂಕ್, ದೊಡ್ಡಕನಪಳ್ಳಿ (ಆರ್ಬಿಡಿ ಲೇಔಟ್) ಶಾಖೆ, ಬೆಂಗಳೂರು, ಫೋನ್ ನಂ. 080-28441677/

ಮೊಬೈಲ್ 7619364494, email: cb2757@canarabank.com ಇವರನ್ನು ಯಾವುದೇ ದಿಸದಂದು ಕಛೇರಿ ಕೆಲಸದ ಸಮಯದಲ್ಲಿ ಸಂಪರ್ಕಿಸಬಹುದು. ಅಥವಾ ಸೇವಾ ಪೂರೈಕೆದಾರರಾದ

ವು।। ಕ್ಯಾನ್ಬ್ಯಾಂಕ್ ಕಂಪ್ಯೂಟರ್ ಸರ್ವೀಸನ್ ಲಿ., ಬೆಂಗಳೂರು, ಇ-ಮೈಲ್ eauction@ccsi.co.in ಸಂಪರ್ಕಿಸುವ ಸಂಖ್ಯೆ 9832952602/080-23469665.

ಕೆನರಾ ಬ್ಯಾಂಕ್ 🕁 Canara Bank ವೃತ್ತ ಕಚೇರಿ ಕಟ್ಟಡ. ನಂ. 86.

ಮಾರಾಟ ಸೂಚನೆ

ಸೆಕ್ಕುರಿಟ್ಡಿಜೀಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾಸ್ತಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ಮಾರ್ಯ ಆಫ್ ಸೆಕ್ಕ್ಮುರಿಟಿ

ಇಂಟರೆಸ್ಟ್ ಆಕ್ಟ್ 2002 ಮತ್ತು ಸಾಯಮ 8(6)ರ ನಿಬಂಧನೆಗಳನ್ನು ಓದಿಕೊಂಡಂತೆ ಸೆಕ್ಕುರಿಟಿ ಇಂಟರೆಸ್ಟ್ (ಎನ್ಫ್ ಫೀರ್ಸ್ ಮೆಂಟ್) ನಿಯಮಗಳು 2002ರ ಅನ್ನಯಸ್ಥಿರಾಸ್ತ್ರಿಯ ಇ-ಪರಾಜು ಮಾರಾಟ ಸೂಚನೆ ನಿರ್ದಿಷ್ಟವಾಗಿ ಸಾಲಗಾರರಿಗೆ/ಜಾಮೀನುದಾರರಿಗೆ ಹಾಗೂ ಸಾಮಾನ್ಯವಾಗಿ ಸಮಸ್ಥ ಸಾರ್ವಜನಿಕರಿಗೆ ಈ

ಮೂಲಕ ಸೂಚಿಸುವುದೇನೆಂದರೆ ಸೆಕ್ಕೂರ್ಡ್ನ ಕ್ರೆಡಿಟರ್ರವರಿಗೆ ಅಡಮಾನ /ಜಾರ್ಜ್ ಮಾಡಿರುವ ಈ ಕೆಳಗೆ ವಿವರಿಸಿರುವ ಸ್ಥಿರಾಸ್ತ್ರಿ ಯನ್ನು ಕೆಪರಾ ಬ್ಯಾಂಕ್ಸ್ ಎಆರ್ಎಂ- 1 ಶಾಖೆ ಇದರ ಅಧಿಕೃತ ಅಧಿ

ಕಾರಿಯವರು ಸಾಂಕೇತಿಕವಾಗಿ ಸ್ವಾಧೀನಕ್ಕ ಪಡೆದುಕೊಂಡಿದ್ದು ಅವುಗಳನ್ನು 'ಎಲ್ಲಿ ಹೇಗಿದೆಯೊ ಹಾಗೆ' 'ಎಲ್ಲಿ ಏನಿದೆಯೋ ಹಾಗೆ' ಮತ್ತು 'ಮತ್ಯಾವುದಾದರೂ ಅಲ್ಲಿ ಇದ್ದಲ್ಲಿ' ಆಧಾರದ ಮೇಲೆ ಸಕ್ಯೂರ್ಡ್ನ ಕ್ರೆಡಿಟರ್

ಆದ ಕೆನರಾ ಬ್ಯಾಂಕ್, ಎಆರ್ಎಂ-। ಶಾಖೆ ಇವರಿಗೆ ಸಾಲಗಾರರಾದ 1) ಮೆ। ಐಶರ್ಯ ಹೈಟ್ ಇನಾ

್ರಶ್ನೆ. ಲಿ., ಮತ್ತು ಜಾಮೀನುದಾರರಾದ 2) ಶ್ರೀ ಆರ್. ಚಂದ್ರು S/o ' ಶ್ರೀ ರಾಮಪ್ಪ್ ನಂ. 126, 6' ನೇ ಮುಖ್ಯ ರಸ್ತೆ. 12 ಮತ್ತು 13ನೇ ಕ್ರಾಸ್ ನ ನಡುವೆ, ಕರ್ಣಾಟಕ ಬ್ಯಾಂಕ್ ನ ಹತ್ತಿರ, ಮಲ್ಲೇಶ್ವರಂ - 560 003 ಮತ್ತು 3.ಪ್ರೀಮತಿ ತಳಿಕಾಕ್ಕಿ ಎಸ್. ಔ. W/O ಶ್ರೀ ಆರ್. ಚಂದ್ರು, ವಿಳಾಸ : ನಂ.

126, 6 ನೇ ಮುಖ್ಯ ರಸ್ತೆ. 12 ಮತ್ತು 13ನೇ ಕ್ರಾಸ್ ನಡುವೆ, ಕರ್ಣಾಟಕ ಬ್ಯಾಂಕ್ ನ ಹತ್ತಿರ,

ಮಲ್ಲೇಶ್ವರಂ - 560 003 ಇವರಿಂದ ಬರಬೇಕಾದ ಒಟ್ಟು ಬಾಕಿ ಮೊತ್ತ ರೂ.75,44,94,072.06 (ರೂಪಾಯಿ ಎಪ್ಪತ್ತೆದು ಕೋಟಿ ನಲವತ್ತ ನಾಲ್ಕು ಲಕ್ಷ ತೊಂಬತ್ತ ನಾಲ್ಕು ಸಾವಿರದ ಎಪ್ಪತ್ತೆರಡು ಮತ್ತು

ಪೈಸೆ ಆರು ಮಾತ್ರ) ದಿನಾಂಕ 30.06.2022ರಂತೆ ಮತ್ತು ಮುಂದಿನ ಬಡ್ಡಿ ಮತ್ತು ಇತರ ಖರ್ಚು

ವೆಚ್ಚಗಳ ವಸೂಲಿಗಾಗಿ ದಿನಾಂಕ 12.08.2022ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ

ಸಹಿ/- ಅಧಿಕೃತ ಅಧಿಕಾರಿ

ಸ್ಪೆಸ್ಟರ್ಸ್ಗ್ ಟವರ್ಸ್ಸ್ ಎಂ. ಜಿ. ರಸ್ತೆ

email-cb2366@canarabank.com

นึงที่ยังตับ-560 001, สู่จะสา: 080-25310066 ಮೊಬೈಲ್:9483532366/9483858759

ವೆಚ್ಚ್ https://indianbankseauction.com ನಲ್ಲಿ ವೀಕ್ಷಿಸಬಹುದು. ಅಥವಾ

ಠೇವಣೆ ಯನ್ನು ದಿನಾಂಕ 22.07.2022 ರಂದು ಸಂಚೆ 4.00 ಗಂಟೆಯವರೆಗೆ ಸಲ್ಲಿಸಬೇಕು.

ಘಂಟೆಯವರೆಗೆ ಪಾವತಿಸಬೇಕು ನಿಗದಿತ ದಿನಾಂಕದ ಒಳಗೆ ಪಾವತಿಸಬೇಕು.

(ಎನ್ಫ್ರ್ಯೋರ್ಕ್ ಮೆಂಟ್) ನಿಯಮಗಳು 2002ರ ಅನ್ವಯ ಸ್ಥಿರಾಸ್ತ್ರಿಯ ಇ-ಹರಾಜು ಮಾರಾಟ ಸೂಚನೆ

Layout Hoad, K. Shettahalli Grama K. Shettahalli Road, Srirangapattana-571807 ... RESPONDENT

NOTICE TO RESPONDENT

UNDER ORDER V RULE 20(1-A) OF CODE OF CIVIL PROCEDURE 1908

WHEREAS, the petitioner, above-named, has filed the petition under section 13[1[ia] & [ib]] of the Hindu Marriage Act, 1955 against the respondent seeking for Decree of divorce and for other consequential relief.

TAKE NOTICE that the above-named respondent in the above petition, are hereby summoned to appear before this Hon'ble Court on 01.09.2022 at 11:00 A.M. either in person or through an Advocate, failing which the petition will be decided ex-parte against

Given under my hand and seal of this Hon'ble Court this the 28th day of June 2022.

By Order of the Court, Sheristedar, Family Court, Bengaluru Advocate for Petitioner : T.R. RAMAKRISHNA, Advocate No. 117, Amar Tower, Gandhinagar, Bengaluru - 560 009.

ಪಡೆಯದೆ ಮಾರಾಟದ ಮೂಲಕ ವರ್ಗಾಯಿಸುವುದಕ್ಕಾಗಲೀ ಅಥವಾ ಘೋಗ್ಯಕ್ಕೆ ನೀಡುವುದಕ್ಕಾಗಲೇ, ನಿಮಗೆ ಯಾವುದೇ ಅಧಿಕಾರವಿರುವುದಿಲ್ಲ. ಈ ನೋರ್ಟಿಸನ್ನು ಮುಂದೆ ಬ್ಯಾಂಕ್ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅಥವಾ ಅನ್ವಯವಾಗುವ ಬೇರೆ ಯಾವುದೇ ಕಾನೂನುಬದ್ಧ ಕರಾರುಗಳನ್ನು ಅಗತ್ಯವಾದಲ್ಲಿ ಚಲಾಯಿಸುವುದಕ್ಕೆ ಇರುವ ಹೆಕ್ಕುಗಳ ಬಗ್ಗೆ ಪೂರ್ವಾಗ್ರಹವಿಲ್ಲದೆ ಹೊರಡಿಸಲಾಗಿದೆ.

ದಿನಾಂಕ: 07.07.2022 ಸ್ಥಳ: ಬೆಂಗಳೂರು

ಸಹಿ/- ಮುಖ್ಯ ವ್ಯವಸ್ಥಾಪಕರು. ಬ್ಯಾಂಕ್ ಆಫ್ ಬರೋಡ

ಟ್ರೈಟಾನ್ ವಾಲ್ತ್ಸ್ ಲಿಮಿಟೆಡ್

ಕಾರ್ಮೊರೇಟ್ ಪಡೆಂಟಟ ನಂ. (ಸಿಐಎನ್): L25119KA1975PLC002867 TRITON ನೋಂದಾಯಿತ ಕಚೇರಿ: ಸರ್ಗರೈಸ್ ಚೀಯರ್ಸ್, 22, ಹಲಸೂರು ರಸ್ತೆ, ಬೆಂಗಳೂರು-560 042, ದೂ: 080 25588965/66 ಫ್ಯಾಕ್ಸ್ +91 80 25586483 Email: investors@tritonvalves.com Web: www.tritonvalves.com

(ಕಂಪನಿಯ ಈಕ್ಷಿಟ ಷೇರುದಾರರ ಗಮನಕ್ಕೆ)

ಕಂಪನಿಯ ಈಕ್ಷಿಟಿ ಷೇರುಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ (ಐಇಪಿಎಫ್) ಸಸ್ಪೆನ್ಸ್ ಖಾತೆಗೆ ವರ್ಗಾಯಿಸುವುದು.

ಈ ಸೂಚನೆಯ ಮೂಲಕ ತಿಳಿಸುವುದೇನೆಂದರೆ, ಕಂಪನಿಗಳ ಕಾಯ್ದೆ, 2013ರ ವಿಭಾಗ 124(6)ರ ಜೊತೆಗೆ ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರ (ಲೆಕ್ಕಪತ್ರ ನಿರ್ವಹಣೆ, ಆಡಿಟ್, ವರ್ಗಾವಣೆ ಮತ್ತು ಮರುಪಾವತಿ) 2016ರ ನಿಯಮಗಳು ("ನಿಯಮಗಳು"), ಕಾಲಕಾಲಕ್ಕೆ ವ್ಯವಹಾರಗಳ ಸಚಿವಾಲಯವು ಮಾಡಿರುವ ತಿದ್ದುಪಡಿಗಳನ್ನು ಓದಿಕೊಂಡಂತೆ, ಸತತವಾಗಿ ಎಳು ಅಥವಾ ಹೆಚ್ಚು ವರ್ಷಗಳ ಅವಧಿಗೆ ಹಕ್ಕು ಸಾಧಿಸದ ಎಲ್ಲಾ ಈಕ್ಷಿಟಿ ಷೇರುಗಳು ಜೊತೆಗೆ 2014–15ನೇ ಸಾಲಿನ ಹಕ್ಕು ಸಾಧಿಸದ ಲಾಭಾಂಶವನ್ನು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ (ಇಇಪಿಎಫ್)ಗೆ ವರ್ಗಾಯಿಸಲು ಕಂಪನಿಯು ನಿರ್ಧರಿಸಿದೆ.

ನಿಯಮಗಳ ಅಡಿಯಲ್ಲಿ ತಿಳಿಸಿರುವಂತೆ ಐಇಪಿಎಫ್ನ್ ಸಸ್ಪೆನ್ಸ್ ಖಾತೆಗೆ ವರ್ಗಾಯಿಸಲ್ಪಡುವ ಷೇರುಗಳ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳಲು ವಿವಿಧ ಅವಶ್ಯಕತೆಗಳಿಗೆ ಅನುಗುಣವಾಗಿ ಕಂಪನಿಯು ಸಂಬಂಧಪಟ್ಟ ಷೇರುದಾರರೊಡನೆ ವೈಯುಕ್ತಿಕವಾಗಿ ಸಂವಹನ ನಡೆಸಿದೆ.

ಕಂಪನಿಯು ಣಇಪಿಎಫ್ ಸಸ್ಪೆನ್ನ್ ಖಾತೆಗೆ ವರ್ಗಾಪಣೆಯಾಗತಕ್ಕ ಷೇರುದಾರರ ಮತ್ತು ಷೇರುಗಳ ವಿವರಗಳನ್ನು ತನ್ನ ವೆಬ್ಸೈಟ್ www.tritonvalves.com ನಲ್ಲಿ ಅಪ್ ಲೋಡ್ ಮಾಡಿದೆ. ಇಇಪಿಎಫ್ ಸಸ್ಟೆನ್ನ್ ಖಾತೆಗೆ ವರ್ಗಾಯಿಸಲ್ಪಡುವ ಹಕ್ಕು ಸಾಧಿಸದ ಲಾಭಾಂಶಗಳು ಮತ್ತು ಷೇರುಗಳ ವಿವರಗಳಿಗಾಗಿ ಷೇರುದಾರರು ಕಂಪನಿಯ ವೆಬ್ಸ್ಟೆಟನ್ನು ವೀಕ್ಷಿಸಲು ಕೋರಲಾಗಿದೆ.

ಅಂತೆಯೇ, ಐಇಪಿಎಫ್ ಪ್ರಾಧಿಕಾರಕ್ಕೆ / ಸಸ್ಪೆನ್ಸ್ ಖಾತೆಗೆ ಹಕ್ಕು ಸಾಧಿಸದ ಲಾಭಾಂಶ ಮತ್ತು ಸಂಬಂಧಿಸಿದ ಪೇರುಗಳು ಇವೆರಡರ ಜೊತೆಗೆ ಅಂತಹ ಷೇರುಗಳ ಕ್ರೋಢೀಕೃತ ಲಾಭವು ಇದ್ದಲ್ಲಿ ಅವು ವರ್ಗಾವಣೆಯಾದ ನಂತರ, ಷೇರುದಾರರು ಐಇಪಿಎಫ್ ಪ್ರಾಧಿಕಾರದಿಂದ ಹಿಂಪಡೆಯಲು ನಿಯಮದಲ್ಲಿ ಸೂಚಿಸಿರುವ ವಿಧಾನಗಳನ್ನು ಅನುಸರಿಸಿ ಹಿಂಪಡೆಯಬಹುದಾಗಿದೆ.

ನಿಯಮಗಳ ಪ್ರಕಾರ ಐಇಪಿಎಫ್ ಸಸ್ಟೆನ್ಸ್ ಖಾತೆಗೆ ಷೇರುಗಳನ್ನು ವರ್ಗಾಯಿಸುವ ಉದ್ದೇಶದಿಂದ ಕಂಪನಿಯು ಸಂಬಂಧಪಟ್ಟ ಷೇರುದಾರರ ಬಳಿ ಇರುವ ಮೂಲ ಷೇರು ಪ್ರಮಾಣಪತ್ರ (ಗಳಿಗೆ) ಬದಲಾಗಿ ನಕಲಿ ಷೇರು ಪ್ರಮಾಣಪತ್ರ (ಗಳನ್ನು) ನೀಡಲಿದೆ ಮತ್ತು ಅಂತಹ ಸಂದರ್ಭದಲ್ಲಿ ಷೇರುದಾರರ ಹೆಸರಿನಲ್ಲಿ ನೋಂದಾಯಿಸಲಾದ ಮೂಲ ಷೇರು ಪ್ರಮಾಣಪತ್ರ (ಗಳು) ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ ಹಾಗೂ ನಾನ್–ನೆಗೋಶಬಲ್ ಎಂದು ಪರಿಗಣಿಸಲಾಗುವುದು. ಕಂಪನಿಯು ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ವಿವರಗಳನ್ನು ಪರಿಗಣಿಸಬೇಕು ಎಂಬುದನ್ನು ಷೇರುದಾರರು ಗಮನಿಸತಕ್ಕದ್ದು, ಮತ್ತು ನಿಯಮಗಳಿಗೆ ಅನುಸಾರವಾಗಿ ಐಇಪಿಎಫ್ ಸಸ್ಟೆನ್ಸ್ ಖಾತೆಗೆ ಷೇರುಗಳನ್ನು ವರ್ಗಾಯಿಸುವ ಉದ್ದೇಶದಿಂದ ಕಂಪನಿಯು ನಕಲಿ ಷೇರು ಪ್ರಮಾಣಪತ್ರ (ಗಳ) ವಿತರಣೆಗೆ ಸಂಬಂಧಿಸಿದಂತೆ ಸಾಕಷ್ಟು ಸೂಚನೆ ಎಂದು ಪರಿಗಣಿಸಿದೆ.

ಒಂದೊಮ್ಮೆ ಕಂಪನಿಯು 07ನೇ ಸೆಪ್ಟೆಂಬರ್ 2022ರ ಒಳಗೆ ಸಂಬಂಧಪಟ್ಟ ಷೇರುದಾರರಿಂದ ವಿದ್ಯುಕ್ತವಾದ ಹಕ್ಕು ಸ್ಪೀಕರಿಸದಿದ್ದಲ್ಲಿ ಕಂಪನಿಯು ಸೂಚಿತ ನಿಯಮಗಳನ್ನು ಪಾಲಿಸಲು ಮುಂದಾಗುವುದು, ನಿಯಮಗಳಲ್ಲಿ ಸೂಚಿಸಲಾದ ಕಾರ್ಯವಿಧಾನಗಳ ಪ್ರಕಾರ ಷೇರುಗಳನ್ನು ಐಇಪಿಎಫ್ ಸಸ್ಪೆನ್ಸ್ ಖಾತೆಗೆ ವರ್ಗಾಯಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ನಿಯಮಗಳಿಗೆ ಅನುಸಾರವಾಗಿ ಹಕ್ಕು ಸಾಧಿಸದ ಲಾಭಾಂಶ ಮೊತ್ತ ಮತ್ತು ಅದಕ್ಕನುಗುಣವಾದ ಷೇರುಗಳನ್ನು ಐಇಪಿಎಫ್ಗೆ ವರ್ಗಾವಣೆ ಮಾಡಿದ ನಂತರ ಷೇರುದಾರರು ಕಂಪನಿಯ ವಿರುದ್ಧ ಯಾವುದೇ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಿಲ್ಲ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದಲ್ಲಿ ಷೇರುದಾರರು ಕಂಪನಿಯ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್, ಮೆ॥ ಕ್ಯಾನ್ಬ್ಯಾಂಕ್ ಕಂಮ್ಯೂಟರ್ ಸರ್ವೀಸಸ್ ಲಿಮಿಟೆಡ್, 218, ಜೆಪಿ ರಾಯಲೆ, 1ನೇ ಮಹಡಿ, 2ನೇ ಮುಖ್ಯರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003. ದೂ.: +91 80 23469661/62; ಇ-ಮೇಲ್ ಐಡಿ: naidu@ccsl.co.in ನ್ನು ಸಂಪರ್ಕಿಸಬಹುದು. ಟ್ರೈಟಾನ್ ವಾಲ್ಡ್ಸ್ ಲಿಮಿಟೆಡ್ ಪರವಾಗಿ

ಸ್ಥಳ: ಬೆಂಗಳೂರು ದಿನಾಂಕ: 07ನೇ ಜುಲೈ 2022

150/-ಸ್ವಾತಿಶ್ರೀ ಕೆ ಆರ್

### ಸಂಯುಕ್ಷ್ಣ ಕರ್ನಾಟಕ ಕ್ಲಾಸಿಫೈಡ್ **ස**ජූ සා සි ලො යා ವಿವರಗಆಗೆ ಹಂಪರ್ಕಿಸಿ:

9740809407-9902008429

Email: skadvtblr@gmail.com

#### ಬಹಿರಂಗ ಹರಾಜು

ಪಂಕಜ್ ಬ್ಯಾಂಕರ್ಡ್, ಬಜ್ಜಾರ್ ರೋಡ್, ಶಾಪ್ ನಂ : 38, ಕೆ.ಆರ್. ನಗರ. ಇವರಲ್ಲಿ 23-01-2019 ರಿಂದ 26-12-2020 ರವರೆಗೆ ಗಿರವಿ ಇಟ್ಟು ಪದಾರ್ಥಗಳನ್ನು

# ಬಹಿರಂಗ ಹರಾಜು

ಹಣ: 20/02/2017 ರಿಂದ 30/12/2019 ಅಪ ಗಿರವಿ ಇಟ್ಟು, ಬಂದುವೆ ಮೀರಿದ್ದರು ಸಹ ಬಿಡಿಸುವೆ ನಸ್ಟ್ ಗಳನ್ನು (ಸೂಚನೆ– ಕರ್ನಾಟಕ ಮಂತ ತ